

ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವಾಲಯ

ಅಧಿಸೂಚನೆ

(ಕರ್ನಾಟಕ ರಾಜ್ಯಪತ್ರ ದಿನಾಂಕ: ನವೆಂಬರ್ 18, 2010 ಭಾಗ-4 ಪುಟಸಂಖ್ಯೆ: 319-320)

ಸಂಖ್ಯೆ: ಸಂವ್ಯಾಜ್ಞೆ 38 ಕೇಶಾಪ್ತ 2010, ಬೆಂಗಳೂರು, ದಿನಾಂಕ: 21ನೇ ಅಕ್ಟೋಬರ್, 2010

2010ನೇ ಸಾಲಿನ ಸೆಪ್ಟೆಂಬರ್ 1ನೇ ದಿನಾಂಕದ ಭಾರತ ಸರ್ಕಾರದ ಗೆಜೆಟ್‌ನ ವಿಶೇಷ ಸಂಚಿಕೆಯ ಭಾಗ-II, ಸೆಕ್ಷನ್ 1ರಲ್ಲಿ ಪ್ರಕಟವಾದ ಈ ಕೆಳಕಂಡ The Personal Laws (Amendment) Act, 2010 (No. 30 of 2010) ಅನ್ನು ಸಾರ್ವಜನಿಕರ ಮಾಹಿತಿಗಾಗಿ ಕರ್ನಾಟಕ ರಾಜ್ಯ ಪತ್ರದಲ್ಲಿ ಮರು ಪ್ರಕಟಿಸಲಾಗಿದೆ.

**MINISTRY OF LAW AND JUSTICE**

**(Legislative Department)**

**New Delhi, September 1, 2010 Bhadra 10, 1932 (Saka)**

The following Act of Parliament received the assent of the President on the 31<sup>st</sup> August, 2010 and is hereby published for general information:-

THE PERSONAL LAWS (AMENDMENT) ACT, 2010

No. 30 of 2010

[31<sup>ST</sup> August, 2010]

An Act further to amend the Guardians and Wards Act, 1890 and the Hindu Adoptions and Maintenance act, 1956.

BE it enacted by Parliament in the Sixty-first Year of the Republic of India as follows:-

CHAPTER I

PRELIMINARY

1. **Short title:-**This Act may be called the Personal Laws (Amendment) Act, 2010.

CHAPTER II

AMENDMENT TO THE GUARDIANS AND WARDS ACT, 1890

2. **Amendment of section 19 of Act 8 of 1890:-**In section 19 of the Guardians and Wards Act, 1890, for clause (b), the following clause shall be substituted, namely:-

“(b) of a minor, other a married female, whose father or mother is living and is not, in the opinion of the court, unfit to be guardian of the person of the minor, or”

CHAPTER III

AMENDMENTS TO THE HINDU ADOPTIONS AND MAINTENANCE ACT, 1956

3. **Substitution of new section for section 8:-** In the Hindu Adoptions and Maintenance Act, 1956 (78 of 1956) (hereafter in this chapter referred to as the Hindu Adoptions and Maintenance Act), for section 8, the following section shall be substituted, namely:-

“8. **Capacity of a female Hindu to take in adoption:-** Any female Hindu who is of sound mind and is not a minor has the capacity to take a son or daughter in adoption:

Provided that, if she has a husband living, she shall not adopt a son or daughter except with the consent of her husband unless the husband has completely and finally renounced the world or has ceased to be a Hindu or has been declared by a court of competent jurisdiction to be of unsound mind.”

4. **Amendment of section 9:-** In the Hindu Adoptions and Maintenance Act, in section 9.-

(i) for sub-section (2), the following sub-section shall be substituted, namely:-

(೩೦೯)

"(2) Subject to the provisions of sub-section (4), the father or the mother, if alive, shall have equal right to give a son or daughter in adoption:

Provided that such right shall not be exercised by either of them save with the consent of the other unless one of them has completely and finally renounced the world or has ceased to be a Hindu or has been declared by a court of competent jurisdiction to be of unsound mind.";

(ii) sub-section (3) shall be omitted.

V. K. BHASIN,

Secy. to the Govt. of India.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಆರ್. ಆಂಜಿನಿ

ಸಹಾಯಕ ಪ್ರಾರೂಪಕಾರ ಮತ್ತು ಪದನಿಮಿತ್ತ

ಸರ್ಕಾರದ ಉಪ ಕಾರ್ಯದರ್ಶಿ,

ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ.

PR. No.55